



ಜರ್ಮನಿಯಿಂದ ಬಂದ ಕ್ಲೌಸ್ ಹೀಮ್ಸ್ ಚಿತ್ರ: ಬಿ.ಕೆ. ಜನಾರ್ದನ್

ನಡೆ ಮುಂದೆ ನಡೆ ಮುಂದೆ..!

ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಸಲುವಾಗಿ ದಿನನಿತ್ಯ ವಾಕಿಂಗ್ ಮಾಡುವವರು ಅನೇಕರು. ಇನ್ನು ಕೆಲವರು ಸಮಯ, ಸಂದರ್ಭ ಸಿಕ್ಕಾಗಲಿ ಕಾರು, ಬೈಕ್, ಬಸ್‌ಗಳನ್ನು ಆಶ್ರಯಿಸದೆ ನಡೆದುಕೊಂಡೇ ಹೋಗಲು ಇಷ್ಟಪಡುತ್ತಾರೆ. ನಡಿಗೆ ಕೆಲವರಿಗೆ ಆರೋಗ್ಯಕ್ಕಾಗಿ ಆದರೆ ಇನ್ನು ಕೆಲವರಿಗೆ ಆದೊಂದು ಹವ್ಯಾಸ.

ಪಶ್ಚಿಮ ಜರ್ಮನಿಯಿಂದ ಬಂದ ಡಾ.ಕ್ಲೌಸ್ ಹೀಮ್ಸ್ ನಡಿಗೆ ಪ್ರಿಯರು. ದಿನಕ್ಕೆ ಐದಾರು ಕಿಮೀ ವಾಕಿಂಗ್ ಮಾಡುವ ಇವರು, ಕ್ರೈಸ್ತ ಧಾರ್ಮಿಕ ಸಂಸ್ಥೆಯೊಂದರಲ್ಲಿ ಮುಖ್ಯಸ್ಥರು.

ಕಳೆದ ನಾಲ್ಕು ತಿಂಗಳಿಂದ ಕ್ರೈಸ್ತ ಸಂಸ್ಥೆಯಲ್ಲಿ ಉನ್ನತ ಹುದ್ದೆ ನಿಭಾಯಿಸುತ್ತಿದ್ದಾರೆ. ಧರ್ಮ ಪ್ರಚಾರಕರಾಗಿ ಕ್ಲೌಸ್ ಇಡೀ ದೇಶ ಸುತ್ತಿ ಬಂದಿದ್ದಾರೆ. ಹೀಗಾಗಿ ನಮ್ಮ ದೇಶದ ಎಲ್ಲ ಭಾಗಗಳ ಸಂಸ್ಕೃತಿ, ಸಂಪ್ರದಾಯ, ಆಹಾರ ಪದ್ಧತಿ, ಸಾಂಸ್ಕೃತಿಕ ಧಾರ್ಮಿಕ ಆಚರಣೆಗಳ ಅರಿವು ಇವರಿಗಿದೆ.

ಇವರ ಬಾಲ್ಯ, ಪ್ರಾಥಮಿಕ ಶಿಕ್ಷಣ ಎಲ್ಲವೂ ಪಶ್ಚಿಮ ಜರ್ಮನಿಯಲ್ಲೇ ಆಯಿತು. ಹೆಚ್ಚಿನ ವಿದ್ಯಾಭ್ಯಾಸವನ್ನು ಆರ್ಮ್‌ಸ್ಟರ್‌ಡ್ಯಾನ್‌ನಲ್ಲಿ ಮಾಡಿದರು. ರಾಜಕೀಯ ಶಾಸ್ತ್ರದಲ್ಲಿ ಪದವಿ ಹಾಗೂ ಪಿಎಚ್‌ಡಿ ಯನ್ನೂ ಪೂರೈಸಿದರು. ಬಳಿಕ ಕ್ಲೌಸ್ ಬರ್ಲಿನ್‌ನಲ್ಲಿ ಕೆಲ ಕಾಲ ಕೆಲಸ ಮಾಡಿದರು.

‘ಜರ್ಮನಿಯ ಅನೇಕ ಮಂದಿ ಶಿಕ್ಷಣಕ್ಕಾಗಿಯೇ, ಉದ್ಯೋಗಕ್ಕಾಗಿಯೇ ಬೇರೆ ಬೇರೆ ದೇಶ, ಊರುಗಳನ್ನು ಆಶ್ರಯಿಸಿದ್ದಾರೆ. ಅನೇಕರು ಉತ್ತಮ ಶಿಕ್ಷಣ ಪಡೆಯಲು ಭಾರತಕ್ಕೆ ಬಂದಿದ್ದಾರೆ. ಇಲ್ಲಿಯ ಶಿಕ್ಷಣದ ಗುಣಮಟ್ಟ ಜಗತ್ತಿನ ಹಲವಾರು ಆಸಕ್ತರನ್ನು ಇಲ್ಲಿಗೆ ಕರೆಸಿದೆ. ಇಲ್ಲಿನ ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಉತ್ತಮ ಶಿಕ್ಷಣ ಪಡೆದು ಕೆಲವರು ವಾಪಸಾದರೆ ಇನ್ನೂ ಹಲವರು ಭಾರತದಲ್ಲೇ ವಿವಿಧೆಡೆ, ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಾ ಇಲ್ಲಿಯೇ ಉಳಿದಿದ್ದಾರೆ’ ಎನ್ನುತ್ತಾರೆ ಕ್ಲೌಸ್.

ಕ್ಲೌಸ್ ಪ್ರಕಾರ, ಇಲ್ಲಿಯ ಶಿಕ್ಷಣ ವ್ಯಕ್ತಿತ್ವ ವಿಕಸನ ಮತ್ತು ಔದ್ಯೋಗಿಕ ವ್ಯವಸ್ಥೆಗೆ ಪೂರಕವಾಗಿದೆ. ಅವರವರ ಬುದ್ಧಿಮತ್ತೆಗೆ ಸರಿಯಾದ ಕೆಲಸವೇ ಇಲ್ಲಿ ಸಿಗುತ್ತದೆ. ಈ ಅವಕಾಶವನ್ನು ವಿದೇಶೀಯರು ಸದುಪಯೋಗಪಡಿಸಿಕೊಳ್ಳಬೇಕಾಗಿದೆ.

ಹಾಗೆ ನೋಡಿದರೆ ಕ್ಲೌಸ್ 2008ರಲ್ಲಿ ಒಮ್ಮೆ ಇಲ್ಲಿಗೆ ಬಂದು ಕೆಲಕಾಲ ತಂಗಿದ್ದರು. ಆಗ ದೆಹಲಿ, ಪುಣೆ, ಮುಂಬೈ, ಕೋಲ್ಕತ್ತಾಗಳಲ್ಲೂ ಕೆಲಸ ಮಾಡಿದ್ದರು. “ಇಲ್ಲಿನ ಜನರ ಬೌದ್ಧಿಕ ಸಾಮರ್ಥ್ಯ (ಇಂಟೆಲೆಕ್ಚುವಲ್ ಸೈನ್ಸ್) ಮತ್ತು ಶೈಕ್ಷಣಿಕ ಗುಣಮಟ್ಟ ವಿದೇಶೀಯರನ್ನು ಬಹುವಾಗಿ ಸೆಳೆದಿದೆ. ಭಾರತೀಯರು ಸೃಜನಶೀಲ ಮನಸ್ಸುಳ್ಳವರು ಮತ್ತು ಶ್ರಮಜೀವಿಗಳು ಎಂಬುದನ್ನು ನಾನು ಬಲ್ಲೆ. ಹೀಗಾಗಿಯೇ ಬಹಳ ಮಂದಿ ಇಲ್ಲಿ ಬಂದು ನೆಲೆ ನಿಲ್ಲುವುದು” ಎಂದು ಹೇಳುತ್ತಾರೆ ಇವರು.

ವರ್ಷಕ್ಕೆ ಮೂರು-ನಾಲ್ಕು ಬಾರಿ ಜರ್ಮನಿಗೆ ಹೋಗಿ ಬರುವ ಕ್ಲೌಸ್, ‘ನಮ್ಮ ಹೆತ್ತವರು ವಯಸ್ಸಾದವರು, ಅವರಿಗೆ ಇಲ್ಲಿಗೆ ಬರಲು ಸಾಧ್ಯವಿಲ್ಲ. ಕೆಲಸದ ಒತ್ತಡ ಎಷ್ಟೇ ಇದ್ದರೂ ನಾನೇ ಬಿಡುವು ಮಾಡಿಕೊಂಡು ಹೋಗಿ ಬರುತ್ತೇನೆ. ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯುವುದು ನನಗೆ ಪ್ರಿಯವಾದ ವಿಷಯವೇ’ ಎಂಬುದು ಕ್ಲೌಸ್ ನುಡಿಗಳು.

ನಡಿಗೆ (ವಾಕಿಂಗ್) ನನಗೆ ಬಹಳ ಇಷ್ಟ. ಎಲ್ಲೆಲ್ಲಿ ಯಾವ್ಯಾವಾಗ ಅವಕಾಶ ಸಿಗುತ್ತದೋ ಅಲ್ಲೆಲ್ಲ ನಡೆದುಕೊಂಡೇ ಹೋಗುತ್ತೇನೆ. ದಿನಕ್ಕೆ ಕನಿಷ್ಠ ಐದಾರು ಕಿಮೀ ಆದರೂ ನಡೆಯುತ್ತೇನೆ. ಇದು ಆರೋಗ್ಯ ಸುಧಾರಣೆ ಜತೆಗೆ ಮನಸ್ಸಿಗೆ ನೆಮ್ಮದಿಯನ್ನೂ ಕೊಡುತ್ತದೆ. ಬೆಂಗಳೂರಿನಲ್ಲಿ ನಡಿಗೆಗೆ ಲಾಲ್‌ಬಾಗ್, ಕಬ್ಬನ್ ಪಾರ್ಕ್ ಮತ್ತು ಇತರ ಪಾರ್ಕ್‌ಗಳು ಜತೆಗೆ ಪ್ರಶಸ್ತವಾದ ಸ್ಥಳಗಳು ಹಲವಾರಿದ್ದರೂ ಇಲ್ಲಿನ ಪಾದಚಾರಿ ರಸ್ತೆಗಳು ನಡಿಗೆಗೆ ಯೋಗ್ಯವಾದುವಲ್ಲ ಎಂಬ ಅಭಿಪ್ರಾಯ ಇವರದು.

ಮಸಾಲೆಯುಕ್ತ ಆಹಾರ, ತಿಂಡಿ ತಿನಿಸು ಬಹಳ ಇಷ್ಟಪಡುವ ಕ್ಲೌಸ್, ‘ನಮ್ಮ ಮನೆಯಲ್ಲಿ ಅಡುಗೆಯವನಿದ್ದಾನೆ. ಆತ ಇಂಡಿಯನ್ ಫುಡ್ ಜತೆಗೆ ವೈವಿಧ್ಯಮಯ ಪಾಸ್ತ, ಜರ್ಮನ್ ಡಿಶ್ ಎಲ್ಲವನ್ನೂ ತಯಾರಿಸಿಕೊಡುತ್ತಾನೆ. ಹೋಟೆಲ್ ತಿಂಡಿಗಳೂ ರುಚಿಯಾಗಿರುತ್ತವೆ. ಬೆಳಗಿನ ಉಪಾಹಾರ ರಾತ್ರಿಯ ಊಟ ಹೋಟೆಲ್‌ಗಳಲ್ಲೂ ಮಾಡುತ್ತೇನೆ. ಇದು ದುಬಾರಿಯೂ ಅಲ್ಲ ಎಂಬುದು ನನ್ನ ಭಾವನೆ’ ಎನ್ನುತ್ತಾರೆ ಈ ಜರ್ಮನಿಯ ಯುವಕ.

★ ಅವನೀಶ್